

ಮಹಾಲಕ್ಷ್ಮೀ ಸ್ತುತಿ - ೨

ತತ್ ಸೃಷ್ಟಮೇವ ಸಕಲಂ ಶುಚಿತಾಂ ಲಭೇತ
ತತ್ ಸೃಷ್ಟಮೇವ ಸಕಲಂ ತಪುಚೇಹ ಲಕ್ಷ್ಮಿ |
ತನ್ನಾಮ ಯತ್ರ ಚ ಸುಮಂಗಲಮೇವ ತತ್ರ
ಶ್ರೀವಿಷ್ಣುಪತ್ನಿ ಕಮಲೇ ಕಮಲಾಲಯೇಽಪಿ || ೭ ||

ಹೇ ವಿಷ್ಣುಪತ್ನಿ, ಕಮಲೆ, ಕಮಲಾಲಯೆ! ಹೇ ಲಕ್ಷ್ಮಿ, ನೀನು ಯಾರನ್ನು ಸರ್ವಿಸುವೆಯೋ ಅವರು ಪವಿತ್ರಗೊಳ್ಳುವರು. ನೀನು ಯಾರನ್ನು ಯಾವುದನ್ನು ತ್ಯಜಿಸುವೆಯೋ ಅವೆಲ್ಲವೂ ಅಶುಚಿ ಯಾಗುವವು. ಎಲ್ಲಿ ನಿನ್ನ ನಾಮವಿದೆಯೋ ಅಲ್ಲೆಲ್ಲ ಮಂಗಳ ವುಂಟಾಗುವುದು.

ಲಕ್ಷ್ಮೀಂ ಶ್ರಿಯಂ ಚ ಕಮಲಾಂ ಕಮಲಾಲಯಾಂ ಚ
ಪದ್ಮಾಂ ರಮಾಂ ನಲಿನಯುಗ್ಮಕರಾಂ ಚ ಮಾಂ ಚ |
ಕ್ಷೀರೋದಜಾಮಮೃತಕುಂಭಕರಾಮಿರಾಂ ಚ
ವಿಷ್ಣುಪ್ರಿಯಾಮಿತಿ ಸದಾ ಜಪತಾಂ ಕ್ಷ ದುಃಖಮ್ || ೮ ||

ಯಾರು ಲಕ್ಷ್ಮಿ, ಶ್ರೀ, ಕಮಲಾ, ಕಮಲಾಲಯಾ, ಪದ್ಮಾ, ರಮಾ, ನಳಿನಯುಗ್ಮಕರಾ (ಎರಡೂ ಕೈಗಳಲ್ಲಿ ಕಮಲಗಳನ್ನು ಹಿಡಿದಿರುವವಳು), ಮಾತೆ, ಕ್ಷೀರೋದಜೆ (ಸಮುದ್ರದಲ್ಲಿ ಹುಟ್ಟಿದವಳು), ಅಮೃತಕುಂಭಕರಾ (ಕೈಗಳಲ್ಲಿ ಅಮೃತಕಲಶವನ್ನು ಹಿಡಿದಿರುವವಳು), ಇರಾ ಹಾಗೂ ವಿಷ್ಣುಪ್ರಿಯಾ - ಈ ಹೆಸರುಗಳನ್ನು ಸದಾ ಜಪಿಸುತ್ತಿರುವವರೋ ಅವರಿಗೆ ದುಃಖವಿಲ್ಲವೆಂದು?

ಯೇ ಪರಿಷ್ಕೃಂತಿ ಚ ಸ್ತೋತ್ರಂ ತದ್ವಕ್ಷ್ಯಾ ಮತ್ಯತಂ ಸದಾ |
ತೇಷಾಂ ಕದಾಚಿತ್ ಸಂತಾಪೋ ಮಾಸ್ತು ಮಾಸ್ತು ದರಿದ್ರತಾ ||೯||
ಮಾಸ್ತು ಚೇಷ್ವವಿಯೋಗಶ್ಚ ಮಾಸ್ತು ಸಂಪತ್ತಿಸಂಕ್ಷಯಃ |
ಸರ್ವತ್ರ ವಿಜಯಶ್ಚಾಸ್ತು ವಿಚ್ಛೇದೋ ಮಾಸ್ತು ಸಂತತೇ || ೧೦ ||



ನನ್ನಿಂದ ರಚಿತವಾದ ಈ ಸ್ತೋತ್ರವನ್ನು ಯಾರು ಭಕ್ತಿಯಿಂದ ಪಠಿಸುವರೋ ಅವರಿಗೆ ಎಂದಿಗೂ ಸಂತಾಪವಾಗಲಿ, ದಾರಿದ್ರ್ಯವಾಗಲಿ ಉಂಟಾಗದಿರಲಿ. ಅವರಿಗೆ ಇಷ್ಟವಾದ ವಸ್ತು- ವಿಷಯಗಳಲ್ಲಿ ಎಂದೂ ವಿಯೋಗವುಂಟಾಗದಿರಲಿ, ಸಂಪತ್ತು ನಾಶವಾಗದಿರಲಿ. ಅವರಿಗೆ ಎಲ್ಲೆಲ್ಲೂ ವಿಜಯವುಂಟಾಗಲಿ. ತಮ್ಮ ಸಂತತಿಗಳೊಂದಿಗೆ ಅಗಲಿಕೆ ಎಂದಿಗೂ ಉಂಟಾಗದಿರಲಿ.

— ಸ್ತವಪುರಾಣ

ಸೂಕ್ತಿಸ್ತುತಿ

ಅನುಕಂಪವೆಂಬುದು ಕಿವುಡನೂ ಕೇಳಬಹುದಾದ, ಕುರುಡನೂ ನೋಡಬಹುದಾದ ಭಾಷೆ.

— ಮಾರ್ಕ್ ಟ್ವೇನ್

ಭರವಸೆಯು ಕಾಣಲಾಗದ್ದನ್ನು ಕಾಣುತ್ತದೆ, ಭಾವಿಸಲಾಗದ್ದನ್ನು ಭಾವಿಸುತ್ತದೆ, ಅಸಾಧ್ಯವಾದದ್ದನ್ನು ಸಾಧಿಸುತ್ತದೆ.

— ಅಜ್ಞಾತ

ಎಲ್ಲಾ ಪ್ರಾಣಿಗಳಲ್ಲಿಯೂ ದಯೆ ತೋರಿಸುವುದರಿಂದ, ಯಾವ ಪ್ರಕಾರದಿಂದಲಾದರೂ ತೃಪ್ತಿ ಹೊಂದುವುದರಿಂದ, ಎಲ್ಲಾ ಇಂದ್ರಿಯಗಳ ಉಪಶಾಂತಿಯಿಂದ ಭಗವಂತನು ಬೇಗನೆ ಸಂತೋಷಿಸುತ್ತಾನೆ.

— ಭಾಗವತ

ನಿಮ್ಮೊಳಗಿನ ನಿಶ್ಯಬ್ದತೆಯೊಂದಿಗೆ ಒಂದಾಗಲು ಕಲಿಯಿರಿ. ಆಗ ನಿಮಗೆ ಜೀವನದಲ್ಲಿ ಪ್ರತಿಯೊಂದಕ್ಕೂ ಒಂದಲ್ಲ ಒಂದು ಉದ್ದೇಶವಿರುವುದು ಅರ್ಥವಾಗುವುದು. ಇಲ್ಲಿ ಯಾವುದೇ ತಪ್ಪುಗಳಿಲ್ಲ, ಯಾವುದೇ ಕಾಕತಾಳೀಯಗಳಿಲ್ಲ. ಎಲ್ಲ ಘಟನೆಗಳೂ ನಮ್ಮ ಶಿಕ್ಷಣಕ್ಕಾಗಿ ನೀಡಲಾದ ಅನುಗ್ರಹಗಳು.

— ಎಲಿಜಬೆತ್ ಕೂಬ್ಲರ್-ರೋಸ್

ಕಬ್ಬಿಣವನ್ನು ಬಳಸದೆ ಹಾಗೇ ಇಟ್ಟರೆ ತುಕ್ಕು ಹಿಡಿಯುತ್ತದೆ. ನಿಂತ ನೀರು ಮಲಿನವಾಗುತ್ತದೆ, ಚಳಿಗೆ ಮಂಜುಗಡ್ಡೆಯಾಗುತ್ತದೆ. ಅದೇ ರೀತಿ ಕೆಲಸವಿಲ್ಲದೆ ಜಡವಾಗಿ ಕುಳಿತರೆ ಮನಸ್ಸಿನ ಶಕ್ತಿ ಕೂಡ ಕುಂದುತ್ತದೆ.

— ಲಿಯೋನಾರ್ಡೊ ಡಾ ವಿಂಚಿ